

**IN CASE OF EMERGENCY, OPEN THEN PULL DOWN HOOK**



**in geval van nood, oop trek dan haak af  
në rast emergjence, e hapur pastaj tërheq poshtë fiksohem**

**في حالة الطوارئ، وفتح ثم سحب أسفل هوك**

**դեպքում արտակարգ իրավիճակներում, բաց ապա քաշեք ներքև կարթ  
fövqeladê halda, sonra açiq çəngəl aşağı çəkin**

**Badaezpada ere, open, ondoren zabaltzen den kako**

**у випадку надзвичайнай ситуації, з адкрытым затым пацягнуце ўніз кручок**

**জরুরী ক্ষেত্রে, খোলা তারপর হুক টান নিচে**

**u slučaju nužde, otvorene zatim povucite dolje kuka**

**в случай на извънредна ситуация, отворен след това издърпайте надолу кука**

**en cas d'emergència, oberta després tiri cap avall el ganxo**

**sa kaso sa emergency, open unya ko pagagub sa taga**

**在紧急情况下，开放式然后向下拉挂钩**

**在緊急情況下，開放式然後向下拉掛鉤**

**U slučaju nužde, otvoren onda srušiti kuka**

**v případě nouze, otevřený, strhnout háček**

**i tilfælde af en nødsituation, åben derefter trække ned krog**

**in geval van nood, geopend trek naar beneden haak**

**en kazo de kriz, malferma tiam disbatos fiŝhoko**

**hädaulukorras, avatud tõmmake konks**

**sa kaso ng pang-emergency, bukas pagkatapos ay hilahin pababa hook**

**hätätilanteessa, avoin vedä alas koukku**

**en cas d'urgence, ouvert puis tirez vers le bas crochet**

**en caso de emerxencia, aberto, a continuación, tirar abaixo gancho**

**ոմ Եղմտեցցցցցցց, Լսցցցցցց, Եոս մսմոն Զոցցցցցց Եցցցցցց hook**

**im Notfall, offene dann nach unten ziehen Haken**

**σε περίπτωση έκτακτης ανάγκης, ανοιχτό στη συνέχεια, τραβήξτε προς τα κάτω άγκιστρο**

**કટોકટી કિસ્સામાં, ઓપન પછી હૂક નીચે ખેંચી**

**nan ka ta gen ijans, louvri Lè sa a, rale desann zen**

**idan akwai wani gaggawa, sa'an nan kuma bude ja saukar da kugiya**

**במקרה חירום, פתוח ואז למשוך את ה**

**आपात स्थिति के मामले में, खुले तो हुक नीचे खींच**

**nyob rau hauv cov ntaub ntawv thaum muaj xwm ceev, qhib ces rub cia sib ntsib**

**vészhelyzet esetén, nyitott, akkor húzza le horog**

**í neyðartilvikum, opið þá draga niður krók**

**buru na nke mberede, oghe mgbe ahụ kwatuo nko**

dalam keadaan darurat, terbuka maka pull down kail  
i gcás éigeandála, oscailte tarraingt síos ansin Hook  
in caso di emergenza, aprire poi tirare verso il basso il gancio  
緊急の場合には、オープン、その後、フックを引き下げ  
ing cilik saka darurat, mbukak banjur narik mudhun pancing

ತುರ್ತು ಸಂದರ್ಭದಲ್ಲಿ, ತೆರೆದ ನಂತರ ಹುಕ್ ಕೆಳಗೆ ಎಳೆಯಿರಿ  
ನೋಕ್ಷಮಕರಣದ ಸಂದರ್ಭದಲ್ಲಿ, ಕಾರ್ಯನಿರ್ವಹಿಸುವಾಗ, ಕಾರ್ಯನಿರ್ವಹಿಸುವಾಗ  
비상 사태의 경우 오픈 후 후크를 끌 다운  
ಬಿಗಿ ಸಂದರ್ಭದಲ್ಲಿ, ಓಪನ್, ಹ್ಯೂಕ್ ಅನ್ನು ಎಳೆಯಿರಿ hook

in casu temporali, et detrahetur ex aperto hamo  
avārijas gadījuma, atvērtā tad nojaukt āķa  
avarijos atveju, atvira tada išgriauti kablys  
во случај на вонредна состојба, отворен потоа повлечете надолу кука  
dalam kes kecemasan, terbuka kemudian tarik ke bawah cangkuk  
f'kaž ta 'emergenza, open imbagħad iġbed l isfel ganċ  
i roto i te tūpono mai te ohotata, tuwhera ka wahia iho matau  
तात्काळ परिस्थितीत, खुल्या नंतर हुक खाली खेचा  
онцгой тохиолдолд, нээлттэй дараа нь дэгээ доош татах  
आकस्मिक को मामला मा, खुला त्यसपछि हुक तल पुल  
i nødstillfeller, åpne deretter trekke ned kroken

در موارد اضطراری، باز و سپس کشیدن قلاب

w nagłych przypadkach, otwarte następnie pociągnąć w dół hak  
em caso de emergência, aberto, em seguida, puxar para baixo gancho  
संबट की मधिति विंच, उपन द्विउ उव कुं चउ

în caz de urgență, deschis apoi trage în jos cârlig  
в случае чрезвычайной ситуации, с открытым затем потяните вниз крючок  
у хитним случајевима, отворен онда повуците надоле кука  
v prípade núdze, otvorený, strhnúť háčik

v primeru izrednih razmer, odprta pa podirajo kljuko  
dhacdo xaalad degdeg ah, furan markaas jiid hoos jillaab  
en caso de emergencia, abierta luego tire hacia abajo el gancho  
katika kesi ya dharura, wazi kisha kuvuta chini ndoano  
i nödfall, öppna sedan dra ner kroken

அவசரகால வழக்கில், திறந்த பின்னர் கொக்கி கீழே இழுக்கிறது  
ಅತ್ಯವಸರ ಸಂದರ್ಭದಲ್ಲಿ, ಓಪನ್ ಅಪ್ಪಡು ಹುಕ್ ಟಿಪ್ಪಿ  
ಬಿಗಿ ಸಂದರ್ಭದಲ್ಲಿ, ಓಪನ್, ಹ್ಯೂಕ್ ಅನ್ನು ಎಳೆಯಿರಿ

acil durumlarda, açık sonra kanca aşağı çekin  
в разі надзвичайної ситуації, з відкритим потім потягніть вниз гачок

ایمرجنسی کی صورت میں، کھلی تو کائٹا هینچو

trong trường hợp khẩn cấp, mở sau đó kéo xuống móc  
mewn achos o argyfwng, ar agor wedyn dynnu i lawr bachyn

אין פאל פון נויטפאל, עפענען דעמאָלס ציען פאַראַפּטאָעפּען

ni irú ti pajawiri, ki o si fa ìmọ isalẹ kio  
uma eziphuthumayo, evulekile ke niwadilize hook